



ಹಾಕಿಕೊಳ್ಳುವುದು, ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದು, ಸ್ವಚ್ಛತೆಯನ್ನು ಪಾಲಿಸುವುದು ತುಂಬ ಅಗತ್ಯ. ಕೊರೊನಾ ಇಂದಲ್ಲಾ ನಾಳೆ ಕಣ್ಮರೆಯಾಗುತ್ತದೆ. ಹಾಗೆಂದು ಅದು ಕಲಿಸಿದ ಸ್ವಚ್ಛತೆಯ ಪಾಠವನ್ನು ನಾವು ಮರೆಯಬಾರದು. ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಅದಲ್ಲ ಬೇಕಾಗುತ್ತದೆ.

ನಮ್ಮ ಪರಿಸರ ನಿತ್ಯವೂ ಹೆಚ್ಚು ಹೆಚ್ಚು ಹಾಳಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡುವ ನೈತಿಕ ಪ್ರಜ್ಞೆಯನ್ನು ಹೊಸ ವರ್ಷ ವೃದ್ಧಿಸಲಿ. ಅದು ನಮ್ಮ ಜೀವನಶೈಲಿಯ ಭಾಗವಾಗಲಿ. ಶೈಕ್ಷಣಿಕವಾಗಿ ಮಕ್ಕಳಿಗೆ ತುಂಬ ಹಿನ್ನಡೆ ಆಗಿದೆ. ಆನ್‌ಲೈನ್ ಎನ್ನುವ ಪಾಠ ಕೆಲವರಿಗೆ ಸಿಕ್ಕಿದೆ. ಅದರಿಂದ ಮಕ್ಕಳು ಕಲಿತದ್ದು ತೀರಾ ಕಡಿಮೆ. ನನಗೆ ಅನಿಸಿದಂತೆ ಪ್ರತಿ ಕುಟುಂಬದಲ್ಲಿಯೂ ಒಂದೊಂದು ಕುಶಲತೆ-ಕಸುಬುದಾರಿಕೆ ಇರುತ್ತದೆ. ಅದನ್ನು ಮಕ್ಕಳು ಕಲಿಯಬೇಕು. ಅಂತಹ ಕಲಿಕೆ ನಮ್ಮತನವನ್ನು ರೂಢಿಸಿಕೊಳ್ಳಲು ನೆರವಾಗುತ್ತದೆ. ಹೊಸ

**ನಾಳೆಗಳ ಬಗ್ಗೆ ಆಶಾಭಾವ ಮತ್ತು ಉತ್ಸಾಹದಿಂದ ಇರಿ. ಕಳೆದ ದಿನಗಳ ಬಗ್ಗೆ ಯೋಚಿಸಬೇಡಿ.**  
-ಹಿರಿಯ ಡಿಪಿಯಾನೊ

ವರ್ಷದ ಆರಂಭಕ್ಕೆ ಶಾಲೆ ಕಾಲೇಜುಗಳು ಆರಂಭ ಆಗಬಹುದು. ಸಹಪಾಠಿಗಳ ಸ್ನೇಹ, ಶಿಕ್ಷಕರ ಪಾಠದ ನಡುವೆ ನಮ್ಮ ಪೋಷಕರ ಕೌಶಲ್ಯವನ್ನೂ ಕಲಿಯುವ ಅಗತ್ಯ ಇದೆ. ಗ್ಯಾಜೆಟ್ ಬಿಟ್ಟು ಅಪ್ಪ-ಅಮ್ಮ ತಂತಮ್ಮ ಕೆಲಸದಲ್ಲಿ ತೊಡಗುವಂತೆ ಈ ವರ್ಷ ಇರುತ್ತದೆ. ಹೀಗೆಯೇ ಇರಬೇಕು ಎಂದು

ನಮಗೆ ಕೊರೊನಾ ಕಲಿಸಿದೆ. ಹಳ್ಳಿಯಲ್ಲಾಗಲಿ, ನಗರದಲ್ಲೇ ಆಗಿರಲಿ ನಮ್ಮ ಸಮಯವನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳಬೇಕು. ಅದು ಪರಿಣಾಮಕಾರಿಯಾಗಿ ಇರಬೇಕು ಎಂದು ನಾನು ನಿರೀಕ್ಷಿಸುತ್ತೇನೆ.

ಹೊಸ ವರ್ಷದ ಆಚರಣೆ ಸಂಭ್ರಮದಲ್ಲಿಯೂ ಎಚ್ಚರಿಕೆ ಇರಬೇಕು. ಸಂಭ್ರಮಿಸುವ ಕ್ರೇಜ್ ಇರುವವರು ಅದ್ದೂರಿತನಕ್ಕೆ ಈ ವರ್ಷ ಬ್ರೇಕ್ ಹಾಕಬೇಕು. ಮನೆಯಲ್ಲೇ ಸಣ್ಣದಾಗಿ ಪಾರ್ಟಿ ಮಾಡಿ ಸಂತೋಷಪಡಬಹುದು. ಋಷಿಯನ್ನು ಹಂಚಿಕೊಳ್ಳಲು ಗುಂಪು ಸೇರುವ ಅಗತ್ಯ ಇಲ್ಲ ಎನ್ನುವುದು ನನ್ನ ಭಾವನೆ. ಅಗತ್ಯ ಇದ್ದಲ್ಲಿ ಮಾತ್ರ ಹೊರಗಡೆ ಹೋಗುವ ಅಭ್ಯಾಸವನ್ನು ಮತ್ತೊಂದಿಷ್ಟು ದಿನ ಅನುಸರಿಸಬೇಕು. ಪರಿಸ್ಥಿತಿಯನ್ನು ಸರಿಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ಈ ಮೂಲಕ ನೈರ್ಮಲ್ಯ ಪ್ರಜ್ಞೆ ಮತ್ತು ಸ್ವಚ್ಛ ಪರಿಸರವನ್ನು ನಮ್ಮ ಮುಂದಿನ ತಲೆಮಾರಿಗೆ ಜೋಪಾನವಾಗಿ ಇಡುವಂತೆ ಈ ವರ್ಷ ಇರಲಿ. ■



ಅನ್ನಿಸಿದ್ದು, ಮೊದಲ ಆದ್ಯತೆ ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿರಬೇಕು. ಈ ಮಾತುಗಳನ್ನು ಬರೆಯುವ ಹೊತ್ತಿನಲ್ಲಿ ದೂರದ ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಬಂದಿದೆಯೆ. ಎರಡನೇ ಅಲೆ ಅಲ್ಲೆಲ್ಲಾ ಬಾಧಿಸುತ್ತಿದೆಯಂತೆ. ಅದು ನಮಗೂ ವಕ್ಕರಿಸಿದರೆ? ಮೊದಲು ನನ್ನನ್ನು ರಕ್ಷಿಸಿಕೊಳ್ಳಬೇಕು, ನನ್ನ ಕುಟುಂಬವನ್ನು, ನನ್ನ ಪರಿಸರವನ್ನು. ಅರೆರೆ, ಈ ಮಾತಿನಲ್ಲೂ ಸ್ವಾರ್ಥ ಇಣುಕುತ್ತಿದೆಯಲ್ಲ.

ಈ ವರ್ಷ ನಾನು ನನ್ನ ಬದುಕಿನಲ್ಲಿ ಅಂಥ ಯಾವ ವಿಶೇಷ ಕಾರ್ಯಸೂಚಿಯನ್ನೂ

ಹಾಕಿಕೊಂಡಿಲ್ಲ. ಈ ಎಲ್ಲ ಆತಂಕಗಳಿಂದ ಪಾರಾಗಿ ಉಳಿದರೆ ಮುಂದಿನ ಮಾತು ಎಂದು ಮನಸ್ಸು ಹೇಳುತ್ತಿದೆ. ಆದರೆ ನಾಳೆಯ ಬದುಕಿಗೆ ಒಂದು ಗುರಿ ಇರಬೇಕಲ್ಲವೇ? ಏನೇ ಆಗಲಿ ಹೋಗಲಿ, ವೃತ್ತಿಯ ರಥವನ್ನು ನಡೆಸಲೇಬೇಕಲ್ಲ. 'ಗುರುಬಲಿಲ್ಲ' ಎಂದು ಜ್ಯೋತಿಷ್ಯಮಿತ್ರರು ಹೇಳುತ್ತಾರೆ. ಆದರೆ ಅದೇ ಈ ಪಂಡಿತರು ಈ ವೈರಸ್ ಬಗ್ಗೆ ಒಂದು ಸಣ್ಣ ಸೂಚನೆಯನ್ನೂ ಕೊಟ್ಟಿರಲಿಲ್ಲ ಎಂಬುದೂ ನೆನಪಾಗುತ್ತದೆ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯಿರಲಿ ಎಂದು ಒಂದಿಷ್ಟು ಯೋಚನೆಗಳನ್ನು ಹಾಕಿಕೊಂಡು ಬುದ್ಧಿ ಹೇಳುತ್ತಿದೆ.

ನಾನು ಬಹಳ ವರ್ಷಗಳಿಂದ ಯೋಚಿಸುತ್ತಿರುವ

**ನಿಮ್ಮ ಜೀವನವನ್ನು ಪ್ರೀತಿಸುವುದರಲ್ಲಿ ಬಿಡುವು ಕಳೆದುಕೊಳ್ಳಿ. ದ್ವೇಷಕ್ಕೆ, ಪಶ್ಚಾತ್ತಾಪಕ್ಕೆ ಅಥವಾ ಹೆದರಿಕೆಗೆ ವೇಳೆಯಿಲ್ಲದಿರಲಿ.**  
-ಅನಾಮಿಕ

ಒಂದು ಸಿನಿಮಾ ಕಿಟ್ಟಿಲ್ ಕುರಿತಾದದ್ದು. ನೂರ ಅರವತ್ತೈದು ವರ್ಷಗಳ ಹಿಂದೆ ಕ್ರಿಸ್ತನ ಸಂದೇಶಗಳನ್ನು ಸಾರುವುದಕ್ಕಂದು ಜರ್ಮನಿಯಿಂದ ಕರ್ನಾಟಕಕ್ಕೆ ಬಂದ ಬಂದ ರೆವರೆಂಡ್ ಫರ್ಡಿನೆಂಡ್ ಕಿಟ್ಟಿಲ್ ಅವರು, ಕನ್ನಡವನ್ನು ಆಳವಾಗಿ ಅಭ್ಯಸಿಸಿ, ಗ್ರಂಥ ಸಂಪಾದನೆ ಮಾಡಿದರು. ಅದಕ್ಕೆ ಮುಕುಟವಿಟ್ಟಂತೆ ಕನ್ನಡ ಪದಕೋಶವನ್ನು ರಚಿಸಿದರು. ರೆವರೆಂಡ್ ಆಗಿ ಇಲ್ಲಿಗೆ ಬಂದು ಕನ್ನಡ ವಿಷಯದಲ್ಲಿ ಡಾಕ್ಟರೇಟನ್ನೂ ಪಡೆದರು. ಅವರದು ಅನನ್ಯ ವ್ಯಕ್ತಿತ್ವದ, ಮೌಲಿಕ ಕಾರ್ಯದ ಜೀವನ ಸಾಧನೆ. ನಿಜವಾದ ಕನ್ನಡದ ಸೇವೆ ಅದು. ನಾವುಗಳು ಈ ನಾಡಿನಲ್ಲಿ ಜನಿಸಿ, ಇಲ್ಲೇ ಉಂಡು, ತಿಂದು, ಕಲಿತು ಮಾಡುವುದು ಕನ್ನಡದ ಸೇವೆಯಲ್ಲ. ವಿದೇಶಿಯೊಬ್ಬರು ತಮ್ಮದಲ್ಲದ ಊರಿಗೆ ಬಂದು ನಮ್ಮ ಭಾಷೆ ಕಲಿತು, ನಮ್ಮೊಂದಿಗೆ ಒಡನಾಡಿ, ನಮ್ಮ ನಾಡಿಗೆ, ಭಾಷೆಗೆ ಮಾಡುವ ಸೇವೆ ನಿಜವಾದ ಕನ್ನಡದ ಸೇವೆ. ಅವರ ಬದುಕನ್ನು ಆಧರಿಸಿ ಒಂದು ಸಿನಿಮಾ ಮಾಡಬೇಕು ಎಂಬುದು ನನ್ನ ಹಿಂದಾಸೆ. ಆ ಮಾರ್ಗದಲ್ಲಿ ಯೋಚನೆ ಸಾಗುತ್ತಿದೆ. ನೋಡಬೇಕು. ■